



Date: May 18, 2024

To,

<p>The Deputy Manager Department of Corporate Services BSE Limited PJ Towers, Dalal Street Mumbai – 400 001 Scrip Code: 532784</p>	<p>The Manager The National Stock Exchange of India Limited Exchange Plaza, Plot No C/1, G Block Bandra Kurla Complex Mumbai – 400 051 Scrip Code: SOBHA</p>
---	---

Dear Sir / Madam,

Sub: Newspaper Advertisement – Audited Financial Results for the quarter and Financial Year ended March 31, 2024.

Pursuant to regulation 47 of SEBI (Listing Obligations and Disclosure Requirements) Regulations, 2015, please find attached the copy of Newspaper Advertisement published by the Company on May 18, 2024, in 'Business Line', English Newspaper and 'Prajavani', Kannada Newspaper, with respect to Audited Financial Results for the quarter and Financial Year ended March 31, 2024.

Thanking you.

Yours sincerely,

BIJAN KUMAR DASH
COMPANY SECRETARY AND COMPLIANCE OFFICER
MEMBERSHIP NO.: 17222

SOBHA LIMITED

REGD & CORPORATE OFFICE: 'SOBHA', SARJAPUR – MARATHALLI OUTER RING ROAD, BELLANDUR POST, BANGALORE – 560103, INDIA
CIN: L45201KA1995PLC018475 | TEL.: +91 80-49320000 | FAX: +91 80 49320444 | www.sobha.com

QUICKLY.

Production licences: Patanjali gets temporary reprieve



Dehradun: An interim stay was put on the implementation of an order suspending manufacturing licences of more than a dozen medicines of Patanjali Ayurved and Divya Pharmacy. The interim stay is being imposed with immediate effect based on a preliminary inquiry report of a high-level committee, Pankaj Kumar Pandey, Secretary, Ayush, Uttarakhand government said in an order. **PII**

Shanghai relaxes data-export rules

Shanghai: Shanghai has compiled a list of data that can be transferred overseas without security assessments, according to a government document. Foreign firms including financials and automakers such as Tesla have been lobbying the Chinese authorities to allow cross-border sharing of information after Beijing tightened control of data generated domestically in a national security drive. **REUTERS**

'TRAI will proceed with open house discussion on policing OTT services'

STILL ON AGENDA. Chief of regulatory body clears air over fate of consultation paper in light of new Telecom Act

S Ronendra Singh
New Delhi

Over-the-top (OTT) communication services, which were not defined in the Telecom Bill last December, will soon be subject to a regulatory mechanism. The Telecom Regulatory Authority of India (TRAI) plans to hold an open house discussion (OHD) within the next three months and is expected to issue recommendations thereafter. "Whether they (OTT players) will be regulated or not, who will regulate them under what law, all that will be separately discussed..." Anil Kumar Lahoti, Chairman, TRAI, told reporters here on the sidelines of an event.

CONSULTATION ON Clearing the air around the fate of its consultation paper on OTT communication services in the wake of the advent of the Telecom Act,

Lahoti said TRAI will proceed with holding an OHD soon.

"I know, we have an ongoing consultation on OTT communications. It is just that in the last few months, we are burning the midnight oil, clearing the number of references pending with us, and OTT communication is also in the line," he said.

OTT companies like WhatsApp, Signal, Skype and others have been communicating at public events and even to the government that they cannot be considered proxies for telecom operators since they do not own the Internet networks through which these communications are held.

TELECOM ACT However, telecom service providers (TSPs) like Bharti Airtel have said that since such OTTs were offering the same services as telecom operators, they were obligated to follow the same rules.



Anil Kumar Lahoti, Chairman, TRAI

Meanwhile, in the Telecom Act, the government has classified OTTs as a telecommunication service if it chooses to do so. Retaining the previous definition of telecommunications, it said that the definition applies regardless of whether these messages undergo re-

arrangement, computation, or other processes at any stage during their transmission, emission, or reception.

The government has also maintained that OTT has been regulated by the IT Act of 2000, and therefore, continues to be regulated by the IT Act. "Definitional ambiguity in the Bill means that the DoT is not looking to regulate OTTs in the short run. However, they are keeping the option open for the future," Ashwini Vaishnav, Minister of Telecommunications and IT had said while introducing the Bill.


But there are doubts in some quarters whether the Telecom Act has rendered the OTT communication consultation paper infructuous. Lahoti dismissed such a suggestion saying, "No, it is not like that. The OTT consultation was initiated after the recommendation of a Parliamentary Committee, so this consultation will be completed and we will give

our recommendation...which Act it becomes a part of and which Ministry, or which regulator deals with it, is a separate matter," he said.

Lahoti affirmed that TRAI is dealing with OTT communications as a subject.

Meanwhile, on unsolicited commercial communications (UCC), the TRAI Chairman informed that the regulator will come out with a consultation paper next month.

"We are going to revise the regulations so that all these problems of UCC can be resolved...will tighten the mechanism to clamp down on calls being made from normal 10-digit numbers and (will also address) other forms of misuse. We are working on it and soon come out with a consultation paper next month," Lahoti said, adding that the Consumer Affairs Ministry, too, is working on the issue of tackling UCC.



Adani wind energy project challenged in Sri Lanka's SC

Meera Srinivasan
Colombo



Adani Green Energy's wind energy project, coming up in Sri Lanka's northern Mannar and Pooneryn districts, has been challenged in the island's apex court on grounds of potential environmental impact and "lack of transparency". The Wildlife and Nature Protection Society (WNPS), one of Sri Lanka's oldest environmental organisations set up over a century ago, on Thursday filed a Fundamental Rights petition at the Supreme Court of Sri Lanka, with the aim of "protecting the unique ecosystem of Mannar Island".

THE PETITION

The Society's petition argues that the project "poses a severe threat to the island's unique biodiversity and pristine landscapes," especially in Mannar. Mannar is the "southernmost point of the Central Asian Flyway used by innumerable migratory species", while also being home to several indigenous water bird and bat species, the WNPS said, contending that Sri Lankan authorities' decision approving the project disregarded Mannar's "singular positioning as a biodiversity hub." The petition also notes that while the project has been portrayed as a "government-to-government initiative with India", no details of contributions, grants, or loans from the Indian government have been disclosed. Further, the petition questioned the credibility of the Environmental Impact Assessment carried out by the Sustainable Energy Authority of Sri Lanka before the project was cleared and the pricing formula finalised for the sale of power from the project. Sri Lanka recently agreed to purchase power at \$0.0826, or 8.26 cents, per kWh from Adani Green Energy.

decision approving the project disregarded Mannar's "singular positioning as a biodiversity hub." The petition also notes that while the project has been portrayed as a "government-to-government initiative with India", no details of contributions, grants, or loans from the Indian government have been disclosed. Further, the petition questioned the credibility of the Environmental Impact Assessment carried out by the Sustainable Energy Authority of Sri Lanka before the project was cleared and the pricing formula finalised for the sale of power from the project. Sri Lanka recently agreed to purchase power at \$0.0826, or 8.26 cents, per kWh from Adani Green Energy.

Meera Srinivasan is The Hindu Correspondent in Colombo

Spain denies entry to cargo ship from Chennai carrying explosives to Israel

Our Bureau
Chennai



Spanish Foreign Minister Jose Manuel Albares **REUTERS**

Spain denied entry to a cargo ship — Marianne Danica — loaded with explosives en route to Israel's Haifa port. The ship had departed Chennai on April 8. It had requested permission to call at the southern port of Cartagena in Spain on May 21, according to media reports.

The Danish-flagged cargo ship, 'Marianne Danica,' departed from Chennai

with 27 tonnes of explosives, according to the Spanish newspaper *El Pais*. Spain's Minister of Foreign Affairs, José Manuel

Albares, confirmed that the ship was not allowed entry.

This is the first time Spain has done this because it is the first time the country has detected a ship carrying a shipment of arms to Israel that wants to call at a Spanish port, the Spanish foreign minister José Manuel Albares said on Thursday.

The ship had requested two permits to transit through Spanish waters and make a stopover at the port of Cartagena. The sender is a Chennai-

based logistics company. Its recipient is Israel Cargo Logistics, the paper said.

"The Middle East does not need more weapons, it needs more peace. This is what the government of Spain is working for: an immediate and permanent ceasefire, the release of all the hostages, and the arrival of humanitarian aid...for definitive peace through the two-state solution,"

Spain's minister Albares said in a video uploaded in the social media.

Israel rebuts South Africa's genocide charge at ICJ

Reuters
The Hague

Israel defended the military necessity of its Gaza offensive at the International Court of Justice after South Africa asked judges to order it to halt operations in Rafah and completely withdraw from the Palestinian territory. Israeli Justice Ministry official Gilad Noam called South Africa's case, which accuses Israel of violating the Genocide Convention, "completely divorced from facts and circumstances."

"(The case) makes a mockery of the heinous charge of genocide," Noam said. He called it "an obscene exploitation of the most sacred convention," referring to the international treaty banning genocide, agreed after the Holocaust of European Jews in World War Two.

The convention requires all countries to act to prevent genocide and the ICJ, also known as the World Court, which hears disputes between states, has concluded that this gives South Africa a right to make the case.

With Indians increasingly taking to air travel, demand for jet fuel rises to new high

Rishi Ranjan Kala
New Delhi

With more Indians travelling via air for business and leisure, the demand for jet fuel has soared to a new high in the world's fastest-growing air passenger market. The trend is likely to continue in FY25 and beyond.

Domestic air traffic hit a record 154 million in FY24 and the rally is expected to continue in the current financial year, aided by rising disposable incomes, increasing airport infrastructure and airline operators' stable cost structures, India Ratings & Research (Ind-Ra) projects. Aviation turbine fuel (ATF) consumption during FY24 increased to 8.3 million tonnes (MT) approaching the previous high of 8.2 MT consumed during FY19 driven by air traffic in India, Ind-Ra Associate Director Bhanu Patni told *businessline*. "Domestic air traffic during FY24 increased

India Ratings & Research projects continued growth in air traffic and jet fuel consumption in the coming years

to 154 million surpassing the previous high of 142 million during FY20. Domestic traffic is expected to increase further on account of improvements in airport infrastructure, stable cost structure of airline operators and in general improvement in disposable income in the country driving leisure travel. Ind-Ra expects a 4-5 per cent increase in consumption of ATF in India," she projected.

WILL ONLY GO UP

Paras Pal, a Senior Analyst at Ind-Ra, said "Before looking at jet fuel demand in FY25, we have to look at the kind of capacity addition domestic airlines

are undertaking. If you correlate this with their delivery schedules, we see that this number is expected to increase."

He explained that the trend of people moving outdoors is gaining traction and has become "quite prominent" after the Covid-19 pandemic.

"We see that this demand will directly correlate with airline ticketing demand that we see. Over the next few years, we will see ATF demand increasing. For instance, if we just talk about numbers, 615,000 tonnes was the monthly demand at the start of last year, and by the close, it was around 750,000 tonnes. These numbers correlate to the kind of airline demand that we are seeing and it is likely to stay till the time this entire shift in travel pattern of people moving domestically is there," he added.

India consumed 758,000 tonnes of ATF in March 2024, the highest on record.

Patni emphasised that grow-

ing access to air travel supports higher jet fuel demand.

"This is also supported by the increasing accessibility, I mean, from wherever you see new airports getting built up and all of those things on the infrastructure side are also happening, which is also leading to the increase in travel domestically. So that accessibility factor is also something that's playing a big role in terms of how people are now choosing to travel," she added.

HIGHER EXPORTS

The ATF exports increased to 8.6 MT during FY19, surpassing the previous high of 7.4 MT.

"Export demand for ATF is driven by air traffic picking globally post Covid and export demand from European countries is also supported by Russian refineries going offline after Russia Ukraine conflict. Ind-Ra expects export demand to increase by 4-5 per cent during FY25," Patni noted.

Investors bite into faith-based tech platforms amid rising adoption from Gen Z, millennials

Meenakshi Verma Ambwani and KR Srivats
New Delhi

Spiritual and astrology tech start-ups are evincing strong investor interest in recent times amid increasing adoption from Gen Z and millennial consumers. InstaAstro, Vama, AstroTalk and DevDham have raised fresh funds in the past few months.

On Thursday, InstaAstro announced that it has raised ₹18.50 crore in a pre-series A round led by Artha Ventures Fund. The round also saw participation from LogX Ventures, Singularity Ventures, IR Capital Partners, Blume Founders Fund and Aloke Bajpai, MD and CEO, Ixigo.

125% GROWTH Nitin Verma, Founder and CEO, InstaAstro told *businessline*, "We aim to provide

quality astrological consultations and spiritual experiences like Daily Puja and Darshan, to reach 1 billion seconds of daily consultation. Our focus on the quality of astrologers over quantity has driven 125 per cent growth in the past 8-9 months. Our international business now contributes over 15 per cent."

As per Redseer, India's faith and religious products and services market is pegged at \$350 million, witnessing digital disruption. In fact, the market research firm pointed out that astrology is the frontrunner. Increasing adoption by Gen Z and millennials, urbanisation, democratising of astrology services and rising demand from the Indian diaspora are factors that are fuelling the growth of online astrology platforms.

Manu Jain, Co-Founder, Vama.app, which raised its seed+ funding round of \$1.5



DIGITAL DISRUPTION. As per Redseer, India's faith and religious products and services market is pegged at \$350 million **ISTOCK.COM**

million in November, said, "Investors are increasingly seeking fundamentally profitable businesses, which is fuelling their interest in the spiritual and astrology tech platforms. There are expectations that a large global brand in the faith tech space will emerge out of India, given our rich culture and legacy of spirituality."

Vama's last funding round was led by leading early-stage venture capital firm

Wavemaker Partners. The round also saw the participation of existing as well as new marquee investors and micro-VC investors in November. "We continue to see strong interest from existing and new investors. We could look at raising another round this year. We have seen 4x growth in FY24 compared to FY23," Jain added.

"What's truly fascinating is how the pandemic drove user adoption across multiple platforms. This can be attributed to the personalised and insightful nature of online spiritual astrology services. This unique stickiness has significantly increased customers' lifetime value, attracting substantial funding in the sector. We expect this trend to accelerate, potentially becoming India's next major export," Anirudh A Damani, Managing Partner, Artha Venture Fund stated.

SOBHA LIMITED

CIN : L45201KA1995PLC018475
Regd. Office: 'SOBHA'
Sarjapur - Marathahalli Outer Ring Road (ORR), Devarabanasahalli, Bellandur Post
Bangalore - 560 103
Ph: +91-80-49320000
email: investors@sobha.com
www.sobha.com

STATEMENT OF CONSOLIDATED AUDITED FINANCIAL RESULTS FOR THE QUARTER AND YEAR ENDED 31 MARCH 2024

(₹ in Million)

PARTICULARS	3 months ended 31.03.2024 [Refer note 2(b)]	Preceding 3 months ended 31.12.2023 [Unaudited]	Corresponding 3 months ended 31.03.2023 [Refer note 2(b)]	Year ended 31.03.2024 [Audited]	Year ended 31.03.2023 [Audited]
Total income from operations	7,912.50	7,137.48	12,401.45	32,178.82	34,024.33
Profit before tax	109.06	213.66	669.34	742.27	1,449.75
Profit after tax	70.29	150.82	485.75	491.13	1,042.05
Total comprehensive income for the period [comprising profit for the period (after tax) and other comprehensive income (after tax)]	71.67	152.64	470.82	478.57	1,002.12
Paid-up Equity Share Capital	948.00	948.00	948.46	948.00	948.00
Other equity				24,192.28	23,998.25
Earnings per Share (of ₹10/- each) (for continuing and discontinued operations) Basic and diluted EPS	0.74	1.59	5.13	5.18	10.99

Notes:
01. The figures of standalone financial results are as follows:

(₹ in Million)

PARTICULARS	3 months ended 31.03.2024 [Refer note 2(b)]	Preceding 3 months ended 31.12.2023 [Unaudited]	Corresponding 3 months ended 31.03.2023 [Refer note 2(b)]	Year ended 31.03.2024 [Audited]	Year ended 31.03.2023 [Audited]
Total income	7,946.50	7,262.24	12,524.75	32,226.45	34,258.65
Profit before tax	91.05	242.18	625.81	683.64	1,317.10
Profit after tax	59.79	177.81	439.49	465.69	952.89
Total comprehensive income	61.17	179.63	424.56	453.13	912.96

02. (a) The consolidated audited financial results of Sobha Limited ('the Holding Company') and its subsidiaries (the Holding Company, along with its subsidiaries referred to as 'the Group') and its associate and joint venture for the quarter and year ended 31 March 2024 have been prepared in accordance with the recognition and measurement principles laid down in the applicable Indian Accounting Standards (Ind AS) as prescribed under Section 133 of the Companies Act, 2013 ('The Act') read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015. These consolidated audited financial results have been reviewed and recommended by the Audit Committee and approved by the Board of Directors at their meeting held on 17 May 2024.

(b) The figures for the quarter ended 31 March 2024 and 31 March 2023 are the balancing figures between the audited figures in respect of the full financial years and the published unaudited year to date figures upto third quarter of the respective financial years. Also the figures upto the end of the third quarter were only reviewed and not subject to audit.

03. The Statutory auditors of the Holding Company have carried out audit as required under Regulation 33 of SEBI (Listing Obligations and Disclosure Requirements) Regulations 2015 of the above consolidated audited financial results for the quarter and year ended 31 March 2024 and have issued an unmodified audit report.

04. The aforesaid consolidated audited financial results are available on the Holding Company's website www.sobha.com and on the website of BSE Limited (www.bseindia.com) and National Stock Exchange of India Limited (www.nseindia.com).

05. The Board of Directors, in their meeting held on 22 January 2024, have approved the issuance of equity shares of the Holding Company for an amount not exceeding ₹20,000 million by way of a rights issue to the eligible equity shareholders of the Holding Company as on the record date (to be determined and notified subsequently), in accordance with applicable laws, including the Securities and Exchange Board of India (Issue of Capital and Disclosure Requirements) Regulations, 2018, SEBI Listing Regulations, the Companies Act, 2013 and Rules made thereunder as amended from time to time, subject to such regulatory and statutory approvals, as may be required under the applicable laws.

For the purposes of giving effect to the rights issue, the detailed terms in relation to the rights issue, including but not limited to the issue price, rights entitlement ratio, record date, timing and terms of payment will be determined and disclosed to the exchange in due course by the Board and/or the Rights Issue Committee of the Board of Directors authorised in this regard.

06. During the quarter ended 31 March 2024, the Holding Company has acquired 51% equity shares in C.V.S Tech Park Private Limited (an Associate Company) on 7 February 2024, which has resulted into 100% wholly owned subsidiary of the Holding Company.

07. The Board of Directors of the Holding Company have recommended a final dividend of ₹ 3 per equity share amounting to ₹ 284.54 millions for the year ended 31 March 2024, in their meeting held on 17 May 2024, which will be placed for approval of the shareholders in the ensuing Annual General Meeting of the Company.

08. Previous period's / year's figures have been regrouped or reclassified wherever necessary to conform with the current period figures. The impact of such reclassification / regrouping is not material to the consolidated financial results.

Bengaluru, India
17 May 2024

Jagadish Nangineni
Managing Director

'ಕನ್ನಡ ಉಳಿಸಲು ದ್ವಿಭಾಷಾ ನೀತಿ ಜಾರಿಗೊಳಿಸಿ'

ಎಎಪಿ ರಾಜ್ಯ ಉಪಾಧ್ಯಕ್ಷ ಡಾ. ರಮೇಶ್ ಒತ್ತಾಯ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಉಳಿಯಬೇಕೆಂದರೆ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಶಿಕ್ಷಣ, ಆಡಳಿತ ಮತ್ತು ಸಾಮಾನ್ಯ ಸಂವಹನದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಕಡ್ಡಾಯ ಭಾಷೆಗಳಾಗಿರಬೇಕು. ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಮೆ ಆರ್ ಅಧ್ಯಕ್ಷ (ಎಎಪಿ) ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ರಮೇಶ್ ಬೆಳ್ಳಮೊಟ್ಟೆ, 'ಕನ್ನಡ ಮಾಧ್ಯಮದಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಲ್ಲಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲೇ ಅನುತ್ತೀರ್ಣಗೊಂಡಿದ್ದಾರೆ. ಈ ವರ್ಷ ಕನ್ನಡ ಮಾಧ್ಯಮ

ನೀಡುತ್ತಿಲ್ಲ' ಎಂದು ಪ್ರತಿಪಾದಿಸಿದರು. 'ಕೇಂದ್ರ ಸರ್ಕಾರದ ಉದ್ದೇಶಗಳು ಮತ್ತು ಇತರ ಅವಕಾಶಗಳು ಹಿಂದಿ ಭಾಷಿಕರಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಸದ್ಯ ಯುಪಿಎಸ್ಸಿ, ಎಸ್ಎಸ್ಸಿ ಪರೀಕ್ಷೆಗಳು ಸೇರಿದಂತೆ ಬ್ಯಾಂಕಿಂಗ್, ರೈಲ್ವೆ ಪರೀಕ್ಷೆಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತಿದೆ' ಎಂದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್, 'ಇಂಗ್ಲಿಷ್ ಅನ್ನು ದೈನಂದಿನ ಜೀವನದಲ್ಲಿ ಹಿಂದಿ ಹೇರಿಕೆಯನ್ನು ಸುಗಮಗೊಳಿಸಿ ಅಭಿವೃದ್ಧಿಪಡಿಸುವುದರಿಂದ ಹಿಂದಿ ಹೇರಿಕೆಯನ್ನು ಹಿಂದಿಮೇಲೆರಬಹುದಾಗುತ್ತದೆ. ಹಿಂದಿಯೇತರ ಭಾರತೀಯರನ್ನು ಮತ್ತಷ್ಟು ಕಡೆಗಣಿಸಲು ಅನುಕೂಲ ಮಾಡಿ ಕೊಟ್ಟಂತಾಗುತ್ತದೆ ಎಂದು ಅಂದವನ್ನು ಕನ್ನಡಿಗರು ಮನಗಾಣಬೇಕು' ಎಂದು ಸಲಹೆ ನೀಡಿದರು.

ಲೂಚಿತ ಹಾಸ್ಟೆಲ್‌ಗೆ ಅರ್ಜಿ ಆಹ್ವಾನ

ಬೆಂಗಳೂರು: ದೀನ ಸೇವಾ ಸಂಘ ವಿದ್ಯಾರ್ಥಿ ನಿಲಯವು ಉಚಿತ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನಿಸಿದೆ. 2024-25ನೇ ಸಾಲಿನಲ್ಲಿ 5000 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದಿಮತ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಮೊದಲ ಅಂತಸ್ತಿನೀಡಲಾಗುತ್ತದೆ. ಅಸಕ್ತ ವಿದ್ಯಾರ್ಥಿಗಳಿಗೆ ಇದೇ 30ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ದೀನ ಸೇವಾ ಸಂಘ ವಿದ್ಯಾರ್ಥಿನಿಲಯ, ನಂ. 22, ರಿಸಲ್ಟ್ ರಸ್ತೆ, ಶೇಖರಾಪುರ, ಬೆಂಗಳೂರು-560020. ಮೊ:9845435303

ಭೂಮಿಕಾ ಓದಿ...

ಕೆನರಾ ಬ್ಯಾಂಕ್ ಕೆನರಾ ಬ್ಯಾಂಕ್ (Karnataka Bank) ಸರ್ಕಾರ ಕಛೇರಿ: ಬೆಂಗಳೂರು

ಗ್ರಹ ಸಾಲದ ನೇರ ಮಾರಾಟದ ಬಿಡುಗಡೆಗೆ ಸೇವಾಕಾರಿ

ಗ್ರಹ ಸಾಲದ ನೇರ ಮಾರಾಟದ ಕ್ರಮದಡಿ ಗ್ರಹ ಸಾಲದ ಮೇಲೆ ಅರ್ಜಿ ಕಡತಗಳ/ಸಂಪನ್ಮೂಲಗಳನ್ನು ಕೆನರಾ ಬ್ಯಾಂಕ್ ಗ್ರಹ ಸಾಲದ ನೇರ ಮಾರಾಟದ ಕ್ರಮದಡಿಯಲ್ಲಿ ಅಧಿಕಾರಿಗಳಿಗೆ ಸೇವಾಕಾರಿ

ಅರ್ಜಿ ಸಲ್ಲಿಸುವುದು: ವೈಯಕ್ತಿಕವಾಗಿ / ಪ್ರತೀಕವಾಗಿ / ಐಕ್ಯಮುದ್ರೆ ಸಂಸ್ಥೆ / ಅಧಿಕಾರಿಗಳಿಗೆ ಹಾಗೂ ಸೇವೆಗಳ ಮೂಲಭೂತ ಅಂಶ / ತಿಳಿವಳಿಗೆ ಇರುವ ಕಂಪನಿಗಳು (ಅಧಿಕಾರಿಗಳಿಗೆ ಮಾತ್ರ) ಮತ್ತು ಸೇವಾಕಾರಿಗಳಿಗೆ ಈ ಮುಂಚಿನ ಅನುಮತಿ ಅಗತ್ಯ ಇಲ್ಲ

ಅರ್ಜಿ ಸಲ್ಲಿಸುವುದು: ಈ ಕೆಳಕಂಡ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಮ್ಮ ಆದ ತಿಳಿವಳಿಯನ್ನು ಸ್ವಾಗತಿಸುವ/ ಹೊಂದಿಸುವಂತೆ ಅರ್ಜಿಯನ್ನು ಸೇರಿಸುವುದು ಮತ್ತು ಸೇವಾಕಾರಿಗಳಿಗೆ ಅರ್ಜಿ ಸೇರಿಸುವುದು.

ನಿಮ್ಮ ವ್ಯಾಜ್ಯ / ಸೇವಾಕಾರಿಗಳಿಗೆ ಸೇವಾಕಾರಿಗಳಿಗೆ ಸೇವಾಕಾರಿಗಳಿಗೆ ಅರ್ಜಿ ಸೇರಿಸುವುದು. ನಿಮ್ಮ ವ್ಯಾಜ್ಯ / ಸೇವಾಕಾರಿಗಳಿಗೆ ಸೇವಾಕಾರಿಗಳಿಗೆ ಸೇವಾಕಾರಿಗಳಿಗೆ ಅರ್ಜಿ ಸೇರಿಸುವುದು.

ಅರ್ಜಿ ಸಲ್ಲಿಸುವುದು: ಮುಂಬಡಿತಿಯಾದ ಸಾಲದ ಮೊತ್ತದ ಕನಿಷ್ಠ 20% ವಿತರಣೆಗೊಂಡ ನಂತರ ಪಾವತಿ ಮಾಡಲಾಗುವುದು.

ಅಧಿಕೃತ ಸೇವಾಕಾರಿ ಸಂಬಂಧ ಮಾಹಿತಿ, ಪರಿಶೀಲನೆಗಾಗಿ ಸಂಪನ್ಮೂಲ ಮೊಬೈಲ್ ಸಂಖ್ಯೆ 9481068984

ಆತ್ಮಹತ್ಯೆ ತಡೆ: ಕಿರುಚಿತ್ರ ಉತ್ಪಾದನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಯುವಜನರಲ್ಲಿ ಆತ್ಮಹತ್ಯೆ ತಡೆಗೆ ಸಂಬಂಧಿಸಿದಂತೆ ರಾಜ್ಯ ಯುವ ಮನಾಸ ಅರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ನಾನ್) ಎರಡನೇ ಆವೃತ್ತಿಯ ಕಿರುಚಿತ್ರ ಉತ್ಪಾದನೆ ಹಮ್ಮಿಕೊಂಡಿದೆ.

ಸಂಸ್ಥೆಯ ಸೈಕಿಯಾಟ್ರಿಕ್ ಸೋಲಿಯಲ್ ವರ್ಕ್ ವಿಭಾಗವು ಈ ಉತ್ಪಾದನೆ ಹಮ್ಮಿಕೊಂಡಿದೆ. ಈ ಉತ್ಪಾದನೆ ಪ್ರವೇಶ ಉಚಿತ ಇರಲಿದ್ದು, ವಿಚೇರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಕಿರುಚಿತ್ರಕ್ಕೆ 6 ನಿಮಿಷ ಸಮಯ ನಿಗದಿಪಡಿಸಲಾಗಿದ್ದು, ಯಾವುದೇ ಭಾಷೆಯಲ್ಲಿ ಕಿರುಚಿತ್ರವನ್ನು ನಿರ್ಮಿಸಬಹುದು. ಆದರೆ, ಕಿರುಚಿತ್ರವು ಇಂಗ್ಲಿಷ್ ಉಪ ಶೀರ್ಷಿಕೆಯನ್ನು (ಸಬ್ ಟೈಟಲ್) ಹೊಂದಿರಬೇಕು. ಅರ್ಜಿ ಸಲ್ಲಿಸುವವರು ಕಿರುಚಿತ್ರದ ನಿರ್ದೇಶಕರಾಗಿರಬೇಕು. ಕಿರುಚಿತ್ರ ಸಲ್ಲಿಕೆಗೆ ಆ.10 ಕಡೆಯ ದಿನಾಂಕವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಮೊದಲ ಆವೃತ್ತಿಯ ಕಿರುಚಿತ್ರ ಉತ್ಪಾದನೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆತ್ಮಹತ್ಯೆ ತಡೆ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಿರುಚಿತ್ರ ಉತ್ಪಾದನೆ ಹಮ್ಮಿಕೊಳ್ಳಲಾಗಿದೆ. ಮಾನಸಿಕ ಆರೋಗ್ಯ ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ. ಈ ಉತ್ಪಾದನೆಯಲ್ಲಿ ಭಾಗವಹಿಸುವ ಮುಕ್ತ ಅವಕಾಶ ನೀಡಲಾಗಿದೆ. ಅಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಉತ್ಪಾದನೆ ಸಂಯೋಜಕ ಡಾ.ಅನಿಲಾಲ್ ವಿ. ಚೆರಿಯನ್ ತಿಳಿಸಿದ್ದಾರೆ.

ಸಂಪರ್ಕಕ್ಕೆ: 9901446798

ನಿಧನ ವಾರ್ತೆ

ಸುಮಣಿಮ್ಮ
ರಾಜರಾಜೇಶ್ವರಿನಗರ: ರಾಮೋಹಳ್ಳಿ ಗ್ರಾಮಪಂಚಾಯತ್ ಮಾಜಿ ಸದಸ್ಯೆ ಚೇತನ್ ಗೌಡ ಅವರ ತಾಯಿ ಸುಮಣಿಮ್ಮ (58) ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಶನಿವಾರ ರಾಮೋಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.



ಮಗು ಸುಪರ್ದಿ ಅರ್ಜಿ: ನೃಳೀಯ ಕೋರ್ಟ್‌ಗೆ ನೀಮಿತ್ತ

ಬೆಂಗಳೂರು: 'ಕೊಂಬಿ'ಯ ವ್ಯಾಜ್ಯಗಳ ಮಗುವಿನ ಸುಪರ್ದಿ ಕೋರವ ಅರ್ಜಿಗಳನ್ನು, ಅರ್ಜಿದಾರರು ವಾಸವಿರುವ ಪ್ರದೇಶಗಳ ವ್ಯಾಜ್ಯಗಳ ಪಟ್ಟಿ ನ್ಯಾಯಾಲಯದಲ್ಲಿ ಮಾತ್ರವೇ ಸಲ್ಲಿಸಬೇಕು' ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣವೊಂದರಲ್ಲಿ ಚಾಮರಾಜನಗರ ಜಿಲ್ಲೆಯ ಸಮೀಪವೂ ಮತ್ತು ಮುಬ್ಬೇರಿ ತಾಲ್ಲೂಕು ದಂಪತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂಲೆ ಎಂ.ನಾಗಪ್ರಸನ್ನ ಅವರ ವಿರುದ್ಧ ಅರ್ಜಿದಾರರು ಈ ಪ್ರಕರಣ ವಿವರಿಸಿದರು. ಸುಪ್ರೀಂ ಕೋರ್ಟ್ ತೀರ್ಮಾನ ಅನುಸಾರ ಮಗುವಿನ ಸುಪರ್ದಿ ಕೋರ ವಿಲ್ಲದರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಗು ನೆಲೆನಿರುವ ವ್ಯಾಜ್ಯ ಸ್ಥಳೀಯ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.

SOBHA LIMITED CIN : L45201KA1995PLC0818475
Regd. Office: 'SOBHA' Sarjapur - Marathahalli Outer Ring Road (ORR), Devarabisanahalli, Bellandur Post Bangalore - 560 103 Ph: +91-80-49320000 email: investors@sobha.com www.sobha.com

STATEMENT OF CONSOLIDATED AUDITED FINANCIAL RESULTS FOR THE QUARTER AND YEAR ENDED 31 MARCH 2024 (₹ in Million)

PARTICULARS	3 months ended 31.03.2024 [Refer note 2(b)]	Preceding 3 months ended 31.12.2023 [Unaudited]	Corresponding 3 months ended 31.03.2023 [Refer note 2(b)]	Year ended 31.03.2024 [Audited]	Year ended 31.03.2023 [Audited]
Total income from operations	7,912.50	7,137.48	12,401.45	32,178.82	34,024.33
Profit before tax	109.06	213.66	669.34	742.27	1,449.75
Profit after tax	70.29	150.82	485.75	491.13	1,042.05
Total comprehensive income for the period (comprising profit for the period (after tax) and other comprehensive income (after tax))	71.67	152.64	470.82	478.57	1,002.12
Paid-up Equity Share Capital	948.00	948.00	948.46	948.00	948.00
Other equity				24,192.28	23,998.25
Earnings per Share (of ₹10/- each) (for continuing and discontinued operations) Basic and diluted EPS	0.74	1.59	5.13	5.18	10.99

Notes : 01. The figures of standalone financial results are as follows: (₹ in Million)

PARTICULARS	3 months ended 31.03.2024 [Refer note 2(b)]	Preceding 3 months ended 31.12.2023 [Unaudited]	Corresponding 3 months ended 31.03.2023 [Refer note 2(b)]	Year ended 31.03.2024 [Audited]	Year ended 31.03.2023 [Audited]
Total income	7,946.50	7,262.24	12,524.75	32,226.45	34,258.65
Profit before tax	91.05	242.18	625.81	683.64	1,317.10
Profit after tax	59.79	177.81	439.49	465.69	952.89
Total comprehensive income	61.17	179.63	424.56	453.13	912.96

02. (a) The consolidated audited financial results of Sobha Limited ('the Holding Company') and its subsidiaries (the Holding Company, along with its subsidiaries referred to as 'the Group') and its associate and joint venture for the quarter and year ended 31 March 2024 have been prepared in accordance with the recognition and measurement principles laid down in the applicable Indian Accounting Standards (Ind AS) as prescribed under Section 133 of the Companies Act, 2013 ('The Act') read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015. These consolidated audited financial results have been reviewed and recommended by the Audit Committee and approved by the Board of Directors at their meeting held on 17 May 2024.

(b) The figures for the quarter ended 31 March 2024 and 31 March 2023 are the balancing figures between the audited figures in respect of the full financial years and the published unaudited year to date figures upto third quarter of the respective financial years. Also the figures upto the end of the third quarter have only reviewed and not subject to audit.

03. The Statutory auditors of the Holding Company have carried out audit as required under Regulation 33 of SEBI (Listing Obligations and Disclosure Requirements) Regulations 2015 of the above consolidated audited financial results for the quarter and year ended 31 March 2024 and have issued an unmodified audit report.

04. The aforesaid consolidated audited financial results are available on the Holding Company's website www.sobha.com and on the website of BSE Limited (www.bseindia.com) and National Stock Exchange of India Limited (www.nseindia.com).

05. The Board of Directors, in their meeting held on 22 January 2024, have approved the issuance of equity shares of the Holding Company for an amount not exceeding ₹20,000 million by way of a rights issue to the eligible equity shareholders of the Holding Company as on the record date (to be determined and notified subsequently), in accordance with applicable laws, including the Securities and Exchange Board of India (Issue of Capital and Disclosure Requirements) Regulations, 2018, SEBI Listing Regulations, the Companies Act, 2013 and Rules made thereunder as amended from time to time, subject to such regulatory and statutory approvals, as may be required under the applicable laws.

For the purposes of giving effect to the rights issue, the detailed terms in relation to the rights issue, including but not limited to the issue price, rights entitlement ratio, record date, timing and terms of payment will be determined and disclosed to the exchange in due course by the Board and/or the Rights Issue Committee of the Board of Directors authorised in this regard.

06. During the quarter ended 31 March 2024, the Holding Company has acquired 51% equity shares in C.V.S Tech Park Private Limited (an Associate Company) on 7 February 2024, which has resulted into 100% wholly owned subsidiary of the Holding Company.

07. The Board of Directors of the Holding Company have recommended a final dividend of ₹ 3 per equity share amounting to ₹ 284.54 millions for the year ended 31 March 2024, in their meeting held on 17 May 2024, which will be placed for approval of the shareholders in the ensuing Annual General Meeting of the Company.

08. Previous period's / year's figures have been regrouped or reclassified wherever necessary to conform with the current period figures. The impact of such reclassification / regrouping is not material to the consolidated financial results.

Bengaluru, India
17 May 2024

Jagadish Nangineni
Managing Director

ಇಂದಿನಿಂದ ಪ್ರಾರಂಭ

ನಿಮ್ಮ ಕಲ್ಪನೆಗೂ ಮೀರಿದಂತೆ ಎಲ್ಲಾ ದಾಖಲೆಗಳನ್ನು ಮುಲಿದು ಲಿಯಾಯತಿಯ ಮಾರಾಟ

ಬೆಂಗಳೂರಿನಲ್ಲಿ ಮೊದಲ ಬಾರಿಗೆ @ ಶಿಲ್ಪ ಕಲಾ ಕಲ್ಯಾಣ ಮಂಟಪ

ಪುಮಾ ಶೂನ್ ಎಂಆರ್ಪಿ ರೂ. 2999 ರಿಂದ 9999

ಯಾವುದೇ ಐಲಿಡಿಸಿ @ ಫ್ಲಾಟ್ ರೂ.999/-

ಮೆನ್ಸ್ ಬಾಕ್ಸರ್ ಷಾರ್ಟ್ಸ್ ಯಾವುದೇ ಐಲಿಡಿಸಿ @ ಕೇವಲ ರೂ. 99/-

ಮೆನ್ಸ್ ಐ-ಷಾರ್ಟ್ಸ್ ಯಾವುದೇ ಐಲಿಡಿಸಿ @ ಕೇವಲ ರೂ. 149/-

ಕಿಡ್ಸ್ ಬಾಯ್ಸ್ ಮತ್ತು ಗರ್ಲ್ಸ್ ಯಾವುದೇ ಐಲಿಡಿಸಿ @ ಕೇವಲ ರೂ. 99/-

ಮೆನ್ಸ್ ಬ್ರಾಂಡೆಡ್ ಐ-ಷಾರ್ಟ್ಸ್ ಯಾವುದೇ ಐಲಿಡಿಸಿ @ ಕೇವಲ ರೂ. 249/-

ವುಮೆನ್ಸ್ ಜಾಕೆಟ್ಸ್, ವುಡ್ವೀನ್, ಜಿಫ್ಟರ್, ಸ್ಟೆಟ್ ಷಾರ್ಟ್ಸ್, ಸ್ಟೆಟ್ಸ್ ಯಾವುದೇ ಐಲಿಡಿಸಿ @ ಕೇವಲ ರೂ. 299/-

ಮೆನ್ಸ್ ಜೀನ್ಸ್, ಪುಮಾ ಟ್ರ್ಯಾಕ್ ಪ್ಯಾಂಟ್, ಮೆನ್ಸ್ ಜಾಕೆಟ್ಸ್, ಜಿಫ್ಟರ್, ವುಡ್ವೀನ್, ಸ್ಟೆಟ್ ಷಾರ್ಟ್ಸ್ ಯಾವುದೇ ಐಲಿಡಿಸಿ @ ಕೇವಲ ರೂ. 499/-

ನಂಬಲಸಾಧ್ಯ ಬೆಲೆಗಳು. ಬನ್ನಿರಿ ಕಣ್ಣಾರೆ ಕಾಣಿರಿ ಮತ್ತು ಇಷ್ಟವಾದರೆ ಮಾತ್ರ ಖರೀದಿಸಿರಿ.

ಶನಿವಾರ ಭಾನುವಾರ ಸೋಮವಾರ

ಕಟ್ಟು ನಿಟ್ಟಾಗಿ 3 ದಿನಗಳ ಮಾರಾಟ ಮಾತ್ರ

18 19 20 ಮೇ 2024

ಕೇವಲ ಇಲ್ಲಿ ಮಾತ್ರ ಮಾರಾಟ

ಶಿಲ್ಪ ಕಲಾ ಕಲ್ಯಾಣ ಮಂಟಪ

ನಂ. 12, 9ನೇ ಕ್ರಾಸ್, ಬನ್ನೇರಘಟ್ಟ ಮುಖ್ಯ ರಸ್ತೆ, 9ನೇ ಘೇಟ್, ಶಾಹನ್ ಸ್ಟಾಪ್ ಎಂದು, ಜಯದೇವ ಅಣ್ಣತ್ತೆ ಹತ್ತಿರ, ಜಿ.ಪಿ.ನಗರ, ಬೆಂಗಳೂರು-560078

ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆ

ಉಜಿರ ಪ್ರವೇಶ ಮತ್ತು ಪಾರ್ಕಿಂಗ್